



ದಸರೆಯ ನೇನಪ್ತೆ

ದಸರೆ ದಿನವು? ಮುಖ್ಯಪ್ರಾಚೀ ಲೇಖನ
(ಕೆ. ನರಸಿಂಹ ಮುತ್ತಿಕೆ, ಸೆ. 29) ಹಿಂದಿನ
ನೇನಪ್ರಗಳನ್ನು ಮರುಕೊಳ್ಳಲು ಮಾಡಿತು.
ಮುಖ್ಯಪ್ರಾಚೀ ವಿನ್ಯಾಸವೂ ಸೋಗಸಾಗಿತ್ತು.
ನಮ್ಮೆಲ್ಲ ದಸರೆಯ ಮೇರವಣಿಗೆ
ನೇರವಾಗಿ ಕರೆದುಕೊಂಡು ಹೋದಂತಹ
ಅನುಭವ ನೀಡಿತು.



—ವಿ.ಕೆ. ಅನಂತಮುತ್ತಿಕೆ, ಬೆಂಗಳೂರು

ಸಿಪ್ಪೆ ಸುಲಿಯಬಹುದು

ರಾಮ್ ಬುಟಾನ್ ಹಣ್ಣೆನ ಬಗ್ಗೆ ಮಂಜುಭಾರಾಜ್ (ಸೆ. 22) ಬರೆದ
ಪಟ್ಟಿ ಬರಹ ಅನೇಕ ಮಾಹಿತಿ ನೀಡಿತು. ಇದರ ಸಿಪ್ಪೆಯನ್ನು ಕೈಯಿಂದ
ಸುಲಿಯಲಾಗದು ತಾಪುವಿನಿಂದ ಹೋರ ಕವಚವನ್ನು ಕುಶಿ ರಿಷಿ ತೆಗೆಯಬೇಕೆಂದು
ಲೇಖಿಕೆ ಬರೆದಿರುವುದು ಸರಿಯಲ್ಲ. ನಾನು ಯಾವತ್ತೂ ಚಾಕು ಬಳಸಿಲ್ಲ.
ಕೈಯಿಂದಲೇ ಸುಲಿದು ತಿಂದಿದ್ದನೆ. ಈ ಹಣ್ಣು ನನಗಿಷ್ಟ ಕೂಡ.

—ರಮೇಶ ಸೂಲಿಬೆಳೆ

ಸಾಧಕೆಯ ಪರಿಚಯ

‘ಒಹುಶ್ರುತ ವಿದುಷಿ ಶುಭಾಗಿ’ (ಸೆ. 29), ಉಮಾ ವೇಣಾರು)
ಸರಳ ಬರವಣಿಗೆಯ ಮೂಲಕ ವಿರಳ ಸಾಧಕೆಯೊಬ್ಬರನ್ನು ಪರಿಚಯಿಸಿದ್ದು
ಸ್ವಾಗತಾರ್ಥ. ಶುಭಾಗಿ ಅವರ ಶ್ರದ್ಧ, ಪರಿಶ್ರಮ ಮೆಚ್ಚತಕ್ಕದ್ದು.

—ತಂಕರ್ ಸೋರವನಹಳ್ಳಿ, ಮಾಯಸಂದ,

ಚಿಮ್ಮೆ: ಅಭಿಪ್ರಾಯ ಬರಹ

‘ಚಿಮ್ಮೆ ಚಿಚ್ಚಾನೆ, ಇರಲಿ ಒತ್ತಾನೆ’ (ವಿಶಾವಿ ಎನ್. ಅ.6 ಸಂಚಕೆ)
ಬರಹ ಅಧಿಕೃತವಾಗಿದೆ. ಇದಿನ ಪರಿಸ್ಥಿತಿಯಲ್ಲಿ ಜಿಮ್ಮೆಗೆ ಹೋಗಿ
ಹಾಗಾಯಿತು, ಹೀಗಾಯಿತು ಎಂದು ಮಾಡುವುದಾಗಿಲ್ಲ ತೋರಿಸುವಾಗ
ಜನರಿಗೆ ತಾವು ಮಾಡುತ್ತಿರುವುದು ಸರಿಯೇ ತಪ್ಪೇ ಎಂಬ ಚಿಚ್ಚಾನೆ
ಹಾಚ್ಚಿತ್ತದೆ. ಈ ಲೇಖನ ಪಾಸಿಟಿವ್ ಆಗಿ ಚಿಮ್ಮೆ ಬಗ್ಗೆ ಮಾಹಿತಿ ನೀಡಿದ.
—ಲಂಘಾ ಭಟ್ಟ

ತೊಟ್ಟಿಕ್ಕಲ್ಲು ಜಲಪಾತೆ




ಗುರು ಪಿ.ಎಸ್. ಅವರ ಪ್ರವಾಸ ಬರಹ (ಸೆ. 29) ಚೆನ್ನಾಗಿದೆ. ‘ಪ್ರವಾಸಿ ತಾಣ ಬೆಂಗಳೂರಿಗೆ
ಹತ್ತಿರ ಇರಬೇಕು, ಒಂದೇ ದಿನದಲ್ಲಿ ಹೋಗಿ ಬರೋ
ರಿತಿ ಇರಬೇಕು. ಹೋಗೋ ಜಾಗ ಮಾತ್ರ ಸೂಪರ್
ಆರಿಬೇಕು’ ಎನ್ನುವ ಅಭಿಲಾಷೆ ಚೆನ್ನಾಗಿದೆ. ಇದರ
ಈ ‘ತೊಟ್ಟಿಕ್ಕಲ್ಲು’ ಕಡದ ತೊಟ್ಟಿಯಂತಾಗದಂತೆ
ವಲ್ಲಾ ಪ್ರಕೃತಿ ಶಿಯರು ಎಷ್ಟರ ವಹಿಸಬೇಕು.

—ಡಿ.ಎಸ್. ಮಂಜುನಾಥ, ತೀರ್ಥಹಳ್ಳಿ
ಬೆಂಗಳೂರಿನಲ್ಲಿ ಹತ್ತಾರು ವರ್ವಗಳಿಂದ
ವಾಸವಿದ್ದರೂ, ‘ಸುಧಾ’ದಲ್ಲಿ ಪ್ರಕಟವಾದ
‘ತೊಟ್ಟಿಕ್ಕಲ್ಲು’ ಲೇಖನ ಚಿದಿದಾಗಲೇ ಬೆಂಗಳೂರಿಗೆ
ಸಮೀಪ ಸ್ವಾಂಮುಖಿ ಫಾಲ್ಸ್ ಇರುವುದು
ಗೊತ್ತಾಯಿತು. ಈ ಸುಂದರ ತಾಣವನ್ನು
ಪರಿಚಯಿಸುವುದರ ಜೊತೆಗೆ ಸುರಕ್ಷತೆ, ಪರಿಸರ
ಸ್ವಷ್ಟತೆಗೆ ಒತ್ತು ಕೊಟ್ಟಿರುವುದು ಅಭಿನಂದನೆಯೆ.

—ವಿ.ಎಸ್. ಚಂದ್ರಶೇಖರ್, ಬೆಂಗಳೂರು

ಮುದ ನೀಡಿದ ‘ಪಂಚಿ’

‘ಪಂಚಿ ರಾಷ್ಟ್ರೀಯ ಉದುಪ್ರ
ಯಾಕಾಂಬಾರದು?’ (ಸೆ.29.
ಎಂಎಸ್ ರಘುನಾಥ್) ಲಹರಿ
ಮುದ ನೀಡಿತು. ಕಾಲೇಜುಗಳಲ್ಲಿ
ಆಸರಿಸುವ ಸಾಂಪ್ರದಾಯಿಕ
ಉಪಗೆಯ ದಿನದ ಹಬ್ಬದಲ್ಲಿ (ಎತ್ತಿಕ್ಕ
ಡೇ) ಪಂಚೆಧಾರಿಗಳಾಗಿ ಮಂಜುವ
ಹಡುಗರನ್ನು ನೇಡುವುದೇ ತೇವಿದ.



ಮುದವೇ ಸಮಾರಂಭಗಳ್ಲೂ

ಯುವಕರಿಂದ ಹಿಡಿದು ಪುಟ್ಟ ಭಾಲಪರವರೆಗೂ ಪಂಚಿ ಉದುವ ಟ್ರೇಡ್
ಜಾಕ್ಸಿಯಾಗುತ್ತಿದೆ. ಈ ಮೂಲಕ ನಮ್ಮ ಸಾಂಪ್ರದಾಯಿಕ ಉದುಗೆ
ಪಂಚೆ ಪ್ರಜ್ಞಲಿಸುತ್ತಿರುವುದು ಹೆಚ್ಚುಪಡುವ ವಿವಾಹ.

—ಟಿ.ಎಸ್. ಪ್ರತಿಭಾ. ಚತುರ್ದುಗ್ರ

ಪಂಚಿಗೆ ಸರಿಸಾಟಿ ಯಾವುದೂ ಇಲ್ಲ

ಲಹರಿ ಸೋಗಸಾಗಿದೆ. ಖಿಂಡಿತಾ ಪಂಚಿ ರಾಷ್ಟ್ರೀಯ ಉದುಪ್ರ. ಖಿರೆ
ಜೇಗೆ ನೀರೆಯಿರ ಸೌಂದರ್ಯಕ್ಕೆ ಮೆರುಗು ನೀಡುತ್ತದೆಯೋ ಅಂತಹೇ
ಪಂಚೆ ವ್ಯರುವರ ಗಾಂಧಿಯಕ್ಕೊಂಡು ಗರಿಯೇ ಸರಿ. ಅದರಲ್ಲೂ ಬಿಳಿ
ಪಂಚೆ, ಕಷ್ಟಿ ಪಂಚಿಯ ನಿಲ್ವು ನೀಡುವ ಸೋಗಸು ಯಾವ ಜೀನ್ಸ್
ಪಾಂಟ್ ಕೂಡಾ ನೀಡುದು. ಏಲ್ಲಾ ಆಯಾಮಗಳಲ್ಲಿ ಪಂಚಿಯ ಹಿಮೆ
ಎತ್ತಿ ಹಿಡಿದ ಸುಂದರ ಲೇಖನ.

—ಎನು ಗಂಗೆ

ಬರಹ ಚೆನ್ನಾಗಿದೆ. ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ
ಪಂಚಿಗೆ ಮೋದಲನೇ ಸಾಫಿ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಪಂಚಿಗೆ
ಅರ್ಗಸಾಫಿ. ಈಗ ನಾವು ಪಂಚಿಯನ್ನು ಮರೆಯುತ್ತಿದ್ದೇವೆ. ಅದು ಫೆನ
ಗಾಂಧೀಯವನ್ನು ತೋರಿಸುವ, ಸರಳತೆಯ ಸಂಕೇತ.

—ಬಿದರವಳ್ಳಿ ಚನ್ನೆ ವೀರಪ್ಪ ಹಿರೇಹಡಗಲಿ

ಎತ್ತಿಕ್ಕೆ ಡೇ ನೇಪ

ಲೇಖನ ಸಮಯೋಚಿತ. ನಮ್ಮ ಹಿರಿಯ ಸಾಹಿತ್ಯಗಳನ್ನು
ನೆನೆಸಿಕೊಂಡಾಗ, ಅದರಲ್ಲೂ ಬಹುತೇಕ ಅಧ್ಯಾಪಕರು ಕಷ್ಟಿಪಂಚೆ
ಧರಿಸುತ್ತಿದ್ದಾರು. ಪಾಶ್ಚಾತ್ಯ ದಿರಿಸು ನಮ್ಮ ಮೇಲೆ ಪ್ರಭಾವ ಬಿರೀದರೂ
ದ್ವಿಷಿ ಕನ್ನಡ ಮತ್ತು ಕೇರಳದಲ್ಲಿ ಇಂದಿಗೂ ಪಂಚಿಯ ತನ್ನದೇ ಆದ
ಸ್ಥಾನವನ್ನು ಉಳಿಸಿಕೊಂಡಿರುವುದು ಸಂಸದ ಸಂಗತಿ.

ಇತ್ತಿಚೆಗೆ ಶಾಲಾ ಕಾಲೇಜುಗಳಲ್ಲಿ ಎತ್ತಿಕ್ಕೆ ಡೇ ಎಂ ದಿನವನ್ನಾಚರಿಸಿ
ನಮ್ಮ ಸಾಂಪ್ರದಾಯಿಕ ದಿರಿಸಿನ ಬಗ್ಗೆ ಗಮನಸೆಳೆಯುವುದು ಮೆಚ್ಚತಕ್ಕ
ವಿಚಾರ.

—ಸತ್ಯವತೀ, ಕುಳಿತ್ತು

ಪಂಚೆ ಲೇಖನ ನನ್ನ ಬಾಲ್ಯವನ್ನು ನೆನಷ್ಟಿಸಿತು. ಪಂಚೆ ಉದುವುದೇ
ಒಂದು ಸುಂದರ ಅನುಭವ ಹಾಗೂ ಸುಖಿ. ಕನಾರ್ಕಕದಲ್ಲಿ ಕಷ್ಟಿ ಪಂಚೆ
ಶೈಲಿಯಲ್ಲಿ ಉದುವುದೇ ಒಂದು ಪಾರಂಪರಿಕ ಕಲೆ.

—ಬಿ. ರಾಜಕುಮಾರ್

ಮಾಗೋಡು ಜಲಪಾತೆ

‘ಮಾತು ಮರೆಸುವ ಮಾಗೋಡು’ (ವಿ. ಹರಿನಾಥ ಬಾಬು, ಅ.6ರ ಸಂಚಕೆ)
ಲೇಖನ ತುಂಬಾ ಚೆನ್ನಾಗಿ ಬಂದಿದೆ. ಆದರೆ ಮಾಗೋಡು ಜಲಪಾತೆ ಎಲ್ಲಿದೆ,
ಹೇಗೆ ತಲುಪಬಹುದು ಎಂಬುದರ ಬಗ್ಗೆ ಮಾಹಿತಿ ಸಾಲದು.

—ಶಾಂತಾರಾಮ್ ಕೆ.ಆರ್., ಬೆಂಗಳೂರು

ಪ್ರತಿಕ್ರಿಯಿಸಿ

ರಚನಾತ್ಮಕ ಟೀಕೆ-ಪ್ರಿಯೆಗಳಿಗೆ ಸ್ವಾಗತ್. ಪ್ರತಿಕ್ರಿಯಿ ಚೆಟ್ಟುಕು, ಬುರುಕಾಿರಲಿ. ಇ-ಮೇಲ್: feedback@sudha.co.in